

ಕರ್ನಾಟಕ ಸರ್ಕಾರ
ಸಾರ್ವಜನಿಕ ಶಿಕ್ಷಣ ಇಲಾಖೆ

ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ರಿ.)

6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003.

ತರಗತಿ - 4

ಕಲಿಕಾ ಸಾಧನಾ ಸಮೀಕ್ಷೆ - 2018-19

41K

ವಿಷಯ : ಪರಿಸರ ಅಧ್ಯಯನ - ಗಣಿತ

ವಿದ್ಯಾರ್ಥಿಗಳಿಗೆ ಸೂಚನೆಗಳು :

ಸಮಯ : 2 ಗಂಟೆ

1. ಪ್ರಶ್ನೆಗಳನ್ನು ಮೊದಲು ಓದಿ ಅರ್ಥೈಸಿಕೊಳ್ಳುವುದು.
2. ಪ್ರಶ್ನೆ ಪತ್ರಿಕೆಯಲ್ಲಿ ಬಲಗಡೆ ನೀಡಿರುವ ಸಂಖ್ಯೆಯನ್ನು ಓ.ಎಂ.ಆರ್. ನಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಕಡ್ಡಾಯವಾಗಿ '✓' ಮಾಡುವುದು.
3. ಪ್ರತಿ ಪ್ರಶ್ನೆಗೆ A. B. C. D. ಎಂಬುದಾಗಿ 4 ಆಯ್ಕೆಯ ಉತ್ತರಗಳನ್ನು ನೀಡಲಾಗಿರುತ್ತದೆ. ಅವುಗಳಲ್ಲಿ ಸರಿಯಾದ ಒಂದು ಉತ್ತರಕ್ಕೆ ಮಾತ್ರ ಓ.ಎಂ.ಆರ್.ನಲ್ಲಿ '✓' ಮಾಡುವುದು.
ಉದಾಹರಣೆ: 2ನೇ ಪ್ರಶ್ನೆಗೆ B. ಸರಿ ಉತ್ತರವಾಗಿದ್ದಲ್ಲಿ ಹೀಗೆ '✓' ಮಾಡುವುದು. 2.

A	B	C	D
<input type="checkbox"/>	<input checked="" type="checkbox"/>	<input type="checkbox"/>	<input type="checkbox"/>
4. ಓ.ಎಂ.ಆರ್.ನಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಸ್ಥಳದಲ್ಲಿ ವಿದ್ಯಾರ್ಥಿಗಳು ಸಹಿ ಮಾಡುವುದು ಹಾಗೂ ಶಿಕ್ಷಕರು ಶಿಕ್ಷಕರಿಗೆ ನಿಗದಿಪಡಿಸಿರುವ ಸ್ಥಳದಲ್ಲಿ ಸಹಿ ಮಾಡುವುದು.

1. ನಿನ್ನ ಸೋದರತ್ತೆಯ ಗಂಡನನ್ನು ನೀನು ಹೀಗೆ ಕರೆಯುವೆ :


- A. ಅಜ್ಜ
- B. ಅಪ್ಪ
- C. ಮಾವ
- D. ಅಣ್ಣ

2. ಇವುಗಳಲ್ಲಿ ಲಗೋರಿ ಆಟ ಆಡಲು ಬಳಸುವ ಸಾಧನ :

- A. ದಾಂಡು
- B. ಚೆಂಡು
- C. ಗೋಲಿ
- D. ಬುಗುರಿ

3. ರಾಹುಲನ ತಂದೆ ವ್ಯವಹಾರಕ್ಕಾಗಿ ಹೊರದೇಶಕ್ಕೆ ಹೋಗಲು ಈ ವಾಹನವನ್ನು ಬಳಸುತ್ತಾರೆ :

- A. ಬಸ್ಸು
- B. ರೈಲು
- C. ಕಾರು
- D. ವಿಮಾನ

4.  ಬಸ್ ನಿಲ್ದಾಣದಿಂದ ಹೊರಟ ಬಸ್ಸು ಈಗ ಈ ದಿಕ್ಕಿನಲ್ಲಿ ಚಲಿಸುತ್ತಿದೆ :
- A. ಪಶ್ಚಿಮ
B. ಪೂರ್ವ
C. ದಕ್ಷಿಣ
D. ಉತ್ತರ

5. ದೃಷ್ಟಿದೋಷವಿರುವ ವಿದ್ಯಾರ್ಥಿಯೊಬ್ಬಳು ನಿನ್ನ ತರಗತಿಗೆ ಸೇರಿಕೊಂಡಿದ್ದಾಳೆ. ಅವಳು ಪಾಠವನ್ನು ಅರ್ಥೈಸಿಕೊಳ್ಳಲು ನಿನ್ನ ನೆರವನ್ನು ಕೇಳುತ್ತಾಳೆ. ಆಗ ನೀನು :

- A. ಅವಳ ಕೋರಿಕೆ ನಿರಾಕರಿಸುವುದು.
B. ಬೇರೆ ಶಾಲೆಗೆ ಸೇರಲು ತಿಳಿಸುವುದು.
C. ಬೈಲ್ ಬಳಸಲು ನೆರವಾಗುವುದು
D. ಶಿಕ್ಷಕರಿಗೆ ಅವಳ ಬಗ್ಗೆ ದೂರುವುದು.

6. ನಾವು ಪ್ರತಿದಿನ ಊಟ ಮಾಡಲು ಸಾಮಾನ್ಯವಾಗಿ ಈ ತಟ್ಟೆಯನ್ನು ಬಳಸುತ್ತೇವೆ :

- A. ಮಣ್ಣಿನ ತಟ್ಟೆ
B. ಬಾಳೆ ಎಲೆ
C. ಸ್ಟೀಲ್ ತಟ್ಟೆ
D. ಪ್ಲಾಸ್ಟಿಕ್ ತಟ್ಟೆ

7. ಹೂವಿನ ಹಾರ : ಸುಗಂಧ ರಾಜ :: ಗುಲ್ಮನ್ : _____

- A. ಸೇವಂತಿಗೆ
B. ದಾಸವಾಳ
C. ಮಲ್ಲಿಗೆ
D. ಗುಲಾಬಿ

8. ಇವುಗಳಲ್ಲಿ ಜೇನು ಸಂಗ್ರಹಣಾ ವಿಧಾನದ ಒಂದು ಹಂತ :

- A. ಮಕರಂದ ಸಂಗ್ರಹಿಸುವುದು
B. ರಾಣಿ ಜೇನನ್ನು ನೋಡಿಕೊಳ್ಳುವುದು
C. ಮರಿ ಹಾಕುವುದು
D. ವೈರಿಗಳನ್ನು ಕಚ್ಚುವುದು

9. ಇವುಗಳಲ್ಲಿ ಗೂಡಿನಲ್ಲಿ ವಾಸ ಮಾಡದ ಪಕ್ಷಿ :

- A. ಮರಕುಟಿಗ
B. ಗೀಜಗ
C. ಹದ್ದು
D. ಗಿಳಿ

10. ನನಗೆ ಬಣ್ಣ ಬಣ್ಣದ ಪುಕ್ಕಗಳಿವೆ. ನನ್ನ ಕೂಗಿನಿಂದ ಹಳ್ಳಿಯಲ್ಲಿ ಜನ ಬೆಳಿಗ್ಗೆ ಬೇಗ ಏಳುತ್ತಾರೆ. ನಾನೊಂದು ಗಡಿಯಾರದಂತೆ. ನಾನು ಯಾರು?
- A. ಬೆಕ್ಕು
B. ಪಾರಿವಾಳ
C. ಹುಂಜ
D. ನವಿಲು
11. ಮೀಸೆಯನ್ನು ಹೊಂದಿರುವ ಕಾಡು ಪ್ರಾಣಿ :
- A. ಆನೆ
B. ಬೆಕ್ಕು
C. ಹುಲಿ
D. ನಾಯಿ
12. ಇವುಗಳಲ್ಲಿ ಮರದ ಬಳಕೆಯಿಲ್ಲದೇ ತಯಾರಿಸಬಹುದಾದದ್ದು :
- A. ಕಾಗದ
B. ಪೀಠೋಪಕರಣಗಳು
C. ಔಷಧಿ
D. ಬಸ್ಸಿನ ಕನ್ನಡಿಗಳು
13. “ಕಾಡನ್ನು ಉಳಿಸು, ನಾಡನ್ನು ಬೆಳೆಸು” ಎಂಬ ಘೋಷಣೆಯ ಹಿಂದಿನ ಆಶಯ :
- A. ನಗರದ ಅಭಿವೃದ್ಧಿ
B. ಕಾಡಿನ ಸಂರಕ್ಷಣೆ
C. ಕಾರ್ಖಾನೆಗಳ ನಿರ್ಮಾಣ
D. ನಗರದ ವೈಭವ ಜೀವನ
14. ಈ ಸಸ್ಯದ ಬೇರನ್ನು ನಾವು ಆಹಾರವಾಗಿ ಬಳಸಬಹುದು :
- A. ಟೋಮ್ಯಾಟೋ
B. ಬೀನ್ಸ್
C. ಬದನೆಕಾಯಿ
D. ಬೀಟ್‌ರೂಟ್
15. ಮಣ್ಣಿನ ಸಂರಕ್ಷಣೆಗೆ ನೆರವಾಗುವ ಬೇರಿನ ಕಾರ್ಯ :
- A. ಮಣ್ಣಿನ ಕಣಗಳನ್ನು ಭದ್ರವಾಗಿ ಹಿಡಿದಿಡುತ್ತದೆ
B. ನೀರು ಮತ್ತು ಲವಣಗಳ ಹೀರಿಕೆ
C. ದ್ಯುತಿಸಂಶ್ಲೇಷಣೆಗೆ ಸಹಕರಿಸುವುದು
D. ಪೋಷಕಾಂಶಗಳ ಹೀರಿಕೆ

16. ಇವುಗಳಲ್ಲಿ ನೀರಿನಿಂದ ಹರಡುವ ಕಾಯಿಲೆ :

- A. ಡೆಂಗ್ಯು
- B. ಮಲೇರಿಯಾ
- C. ಕಾಲರಾ
- D. ಚಿಕನ್ ಗುನ್ಯ

17. ಈ ಕೆಳಗಿನವುಗಳಲ್ಲಿ ಕುಡಿಯಲು ಯೋಗ್ಯವಾದ ನೀರಿನ ಮೂಲ :

- A. ಕೆರೆ ನೀರು
- B. ಕೊಳಾಯಿ ನೀರು
- C. ಸಮುದ್ರ ನೀರು
- D. ಸಂಗ್ರಹಿಸಲ್ಪಟ್ಟ ಮಳೆ ನೀರು

18. ಈ ಚಿತ್ರಗಳಲ್ಲಿ ನೀರಿನ ಸಂರಕ್ಷಣೆ ಸೂಚಿಸುವ ಸರಿಯಾದ ಚಿತ್ರ :

A.



B.



C.



D.



19. ಮನೆಯಲ್ಲಿ ಅಮ್ಮ ತರಕಾರಿ ತೊಳೆದ ನೀರನ್ನು ಹೀಗೆ ಮರುಬಳಸುತ್ತಾಳೆ, ಏಕೆಂದರೆ :

- A. ನೀರು ವರ್ಣ ರಹಿತ ಮತ್ತು ವಾಸನೆ ರಹಿತ ದ್ರವ.
- B. ಮರುಬಳಸಿದ ನೀರಿನಲ್ಲಿ ಗಿಡಗಳಿಗೆ ಅಗತ್ಯ ಪೋಷಕಾಂಶಗಳಿವೆ.
- C. ನೀರು ಮಿತ ಪ್ರಮಾಣದಲ್ಲಿದ್ದು, ಎಲ್ಲ ಜೀವಿಗಳಿಗೂ ಅತ್ಯಗತ್ಯ.
- D. ನಿನ್ನ ತಾಯಿ ನೀರನ್ನು ಸಂಗ್ರಹಿಸಿಡಲು.

20. ಶೃತಿಯು ಶಾಲೆಯಿಂದ ಹಿಂದಿರುಗಿದಾಗ ಅವಳ ಊಟದ ಡಬ್ಬಿಯಲ್ಲಿ ಸ್ವಲ್ಪ ಅನ್ನ ಉಳಿದಿತ್ತು. ಅವಳು ಅದನ್ನು ಈ ಕಸದ ಡಬ್ಬಿಯಲ್ಲಿ ಹಾಕುತ್ತಾಳೆ.

- A. ಒಣ ಕಸ
- B. ವಿಷಕಾರಿ ಕಸ
- C. ಮಲಿನ ಕಸ
- D. ಹಸಿ ಕಸ

21. ರಹೀಮನು ತನ್ನ ತಂದೆ ತಂದಿದ್ದ ಪ್ಲಾಸ್ಟಿಕ್ ಬಾಟಲಿಯನ್ನು ಎಸೆಯದೆ, ಅದನ್ನು ಕತ್ತರಿಸಿ, ಬಣ್ಣ ಹಚ್ಚಿ ಪೆನ್ನುಗಳನ್ನು ಇಡುವ ಸುಂದರವಾದ ಸ್ಟ್ಯಾಂಡ್ ಆಗಿ ಮಾಡಿಕೊಳ್ಳುತ್ತಾನೆ. ಕಾರಣ :
- ಕಸ ಕಡಿಮೆ ಮಾಡಲು
 - ಪ್ಲಾಸ್ಟಿಕ್ ಬಹು ವಿರಳ ವಸ್ತು
 - ಹಣದ ಕೊರತೆ
 - ಮಾರುಕಟ್ಟೆಗೆ ಹೋಗಲು ಸಮಯವಿಲ್ಲ
22. ಊರನ್ನು ಸ್ವಚ್ಛವಾಗಿಡಲು ನಮ್ಮೂರಿನ ಜನ ಹೀಗೆ ಮಾಡಬೇಕು :
- ಕಸವನ್ನು ಕಸದ ತೊಟ್ಟಿಯಲ್ಲಿ ಹಾಕುವುದು.
 - ಕಸವನ್ನು ಎಲ್ಲೆಂದರಲ್ಲಿ ಬೀಸಾಡುವುದು.
 - ಊರನ್ನು ತಳಿರು-ತೋರಣಗಳಿಂದ ಸಿಂಗರಿಸುವುದು
 - ಮರಗಿಡಗಳನ್ನು ಕತ್ತರಿಸುವುದು.
23. ಕ್ಯಾರೆಟ್‌ನಲ್ಲಿ ಅಧಿಕವಾಗಿರುವ ಜೀವಸತ್ವ :
- ಜೀವಸತ್ವ ಎ
 - ಜೀವಸತ್ವ ಸಿ
 - ಜೀವಸತ್ವ ಡಿ
 - ಜೀವಸತ್ವ ಬಿ
24. ಶಾಲೆಗಳಲ್ಲಿ ಪ್ರತಿದಿನ ಹಾಲು ನೀಡುವ ಮುಖ್ಯ ಉದ್ದೇಶ.
- ರೋಗಗಳಿಂದ ಮುಕ್ತ ಮಾಡಲು
 - ಅಗತ್ಯ ಪ್ರೋಟೀನ್ ಪೂರೈಸಲು
 - ಅಗತ್ಯ ಖನಿಜ, ಲವಣಗಳನ್ನು ಪೂರೈಸಲು
 - ಹಾಲಿನ ಉತ್ಪಾದನೆ ಹೆಚ್ಚಿಸಲು
25. ಮಾರುಕಟ್ಟೆಯಿಂದ ತಂದಿರುವ ಹೆಚ್ಚಾದ ಮಾವಿನ ಕಾಯಿಯನ್ನು ಈ ವಿಧಾನದಲ್ಲಿ ಸಂಗ್ರಹಿಸಬಹುದು :
- ಬಣ್ಣ ಹಚ್ಚುವುದು
 - ಮುಚ್ಚಿಡುವುದು
 - ಹೊಗೆ ಹಾಕುವುದು
 - ಉಪ್ಪು ಹಾಕುವುದು

26. ನೀನು ಮತ್ತು ನಿನ್ನ ಮನೆಯವರು ದೇವಸ್ಥಾನದಲ್ಲಿ ಅನ್ನದಾನ ಮಾಡುವ ಯೋಜನೆಯನ್ನು ಹಾಕಿಕೊಳ್ಳುತ್ತೀರಿ. ನೀವು ಅನುಸರಿಸಬಾರದ ಕ್ರಮ :
- ಅಡುಗೆ ಮಾಡಲು ಸ್ವಚ್ಛ ಸ್ಥಳದ ಆಯ್ಕೆ
 - ಶುದ್ಧ ನೀರಿನ ಬಳಕೆ
 - ಸೂಕ್ತ ಗಾಳಿ - ಬೆಳಕು ಇರುವಂತಹ ಸ್ಥಳ
 - ತೊಳೆಯದೆ ತರಕಾರಿಗಳನ್ನು ಕತ್ತರಿಸುವುದು
27. ಇಂದು ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಇದನ್ನು ಬಳಸುತ್ತಾರೆ.
- ಸಿಮೆಂಟ್ ಬ್ಲಾಕ್ಸ್
 - ತೆಂಗಿನ ಗರಿ
 - ತಗಡಿನ ಹೊದಿಕೆ
 - ಹೆಂಚು
28. ರಮೇಶನ ತಂದೆ ತನ್ನ ಮನೆ ಕಟ್ಟುವಾಗ ಬಾಗಿಲುಗಳನ್ನು ಮಾಡಿಸಲು ಈ ಕೆಳಗಿನ ಮರವನ್ನು ಬಳಸುತ್ತಾರೆ.
- ತೆಂಗಿನ ಮರ
 - ಮಾವಿನ ಮರ
 - ಹೊನ್ನೆ
 - ಪಪ್ಪಾಯಿ ಮರ
29. ಮನೆಗಳ ನಿರ್ಮಾಣದ ಮುಖ್ಯ ಉದ್ದೇಶ :
- ವೈಭವದ ಜೀವನ
 - ಬಿಸಿಲು, ಮಳೆ, ಗಾಳಿಯಿಂದ ರಕ್ಷಣೆ ಪಡೆಯಲು
 - ಸಾಮರ್ಥ್ಯವನ್ನು ಪ್ರದರ್ಶಿಸಲು
 - ಸಮಾಜದಲ್ಲಿ ಗೌರವ ಸಂಪಾದಿಸಲು
30. ಕುಸುಮ ಪ್ರವಾಸಕ್ಕೆ ಹೋಗಿದ್ದ ಸ್ಥಳದಲ್ಲಿ ಬಹುತೇಕ ಮನೆಗಳು ಇಳಿಜಾರಿನ ಮೇಲ್ಚಾವಣಿಯನ್ನು ಹೊಂದಿದ್ದವು. ಅವಳು ಹೋಗಿದ್ದ ಸ್ಥಳ :
- ಬೆಂಗಳೂರು
 - ಮೈಸೂರು
 - ಬಿಜಾಪುರ
 - ಶೃಂಗೇರಿ

31. 1, 3, 5, 7, 9, 11..... ಸಂಖ್ಯಾ ವಿನ್ಯಾಸವು ಇವುಗಳಲ್ಲಿ ಯಾವುದನ್ನು ಸೂಚಿಸುತ್ತದೆ?

- A. ಸರಿಸಂಖ್ಯೆಗಳ ವಿನ್ಯಾಸ
C. 5ರ ಗುಣಕಗಳ ವಿನ್ಯಾಸ













- B. ಬೆಸ ಸಂಖ್ಯೆಗಳ ವಿನ್ಯಾಸ
D. 3ರ ಗುಣಕಗಳ ವಿನ್ಯಾಸ (ಅಪವರ್ತನಗಳು)

ದರ ಪಟ್ಟಿ	
ವಸ್ತುಗಳ ವಿವರ	ಒಂದರ ಬೆಲೆ
200 ಪುಟದ ಪುಸ್ತಕ	₹ 30-00
100 ಪುಟದ ಪುಸ್ತಕ	₹ 15-00
ರಬ್ಬರ್	₹ 5-00
ಪೆನ್	₹ 10-00
ಪೆನ್ಸಿಲ್	₹ 4-00

32. ಈ ದರಪಟ್ಟಿಯ ಆಧಾರದಲ್ಲಿ 3 ರಬ್ಬರ್‌ಗಳ ಒಟ್ಟು ಬೆಲೆ :

- A. ₹ 5
B. ₹ 10
C. ₹ 15
D. ₹ 20





33. ಚಿತ್ರದಲ್ಲಿರುವ ಸಾಕು ಪ್ರಾಣಿಗಳನ್ನು ವಿಲಕ್ಷಿಸಿ, ಈ ಚಿತ್ರಕ್ಕೆ ಸರಿಹೊಂದುವ ಗಿಣಿ ಪಟ್ಟಿ

A.	ಸಾಕು ಪ್ರಾಣಿ	ಗಿಣಿಗಳು - 1 ಬಾರಿಗೆ 1 ಗಿಣಿ
	ಮೀನು	
	ಮೊಲ	
	ಹಸು	
	ಬೆಕ್ಕು	
	ನಾಯಿ	
C.	ಸಾಕು ಪ್ರಾಣಿ	ಗಿಣಿಗಳು - 1 ಬಾರಿಗೆ 1 ಗಿಣಿ
	ಮೀನು	
	ಮೊಲ	
	ಹಸು	
	ಬೆಕ್ಕು	
	ನಾಯಿ	

B.	ಸಾಕು ಪ್ರಾಣಿ	ಗಿಣಿಗಳು - 1 ಬಾರಿಗೆ 1 ಗಿಣಿ
	ಮೀನು	
	ಮೊಲ	
	ಹಸು	
	ಬೆಕ್ಕು	
	ನಾಯಿ	
D.	ಸಾಕು ಪ್ರಾಣಿ	ಗಿಣಿಗಳು - 1 ಬಾರಿಗೆ 1 ಗಿಣಿ
	ಮೀನು	
	ಮೊಲ	
	ಹಸು	
	ಬೆಕ್ಕು	
	ನಾಯಿ	

34. ಚಿತ್ರಾಲೇಖವನ್ನು ಗಮನಿಸಿ, ಕ್ರಿಕೆಟ್ ಮತ್ತು ಕಬಡ್ಡಿ ಆಟವನ್ನು ಆಡುವ ಒಟ್ಟು ಮಕ್ಕಳ ಸಂಖ್ಯೆ  = 3 ವಿದ್ಯಾರ್ಥಿಗಳು (ಮಕ್ಕಳು)

ಆಟಗಳು	ಆಟವನ್ನು ಆಡುವ ವಿದ್ಯಾರ್ಥಿಗಳು
ಕುಂಟೇಬಿಲ್ಲೆ	
ಕಬಡ್ಡಿ	
ಕ್ರಿಕೆಟ್	
ಗೋಲಿ	

- A. 27
B. 12
C. 15
D. 20

35. ಆಗಸ್ಟ್ -2018ರ ಕ್ಯಾಲೆಂಡರನ್ನು ಗಮನಿಸಿ, ಭಾರತದ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುವ ದಿನ

ಭಾನುವಾರ	ಸೋಮವಾರ	ಮಂಗಳವಾರ	ಬುಧವಾರ	ಗುರುವಾರ	ಶುಕ್ರವಾರ	ಶನಿವಾರ
			01	02	03	04
05	06	07	08	09	10	11
12	13	14	15	16	17	18
19	20	21	22	23	24	25
26	27	28	29	30	31	

- A. ಮಂಗಳವಾರ
B. ಗುರುವಾರ
C. ಬುಧವಾರ
D. ಭಾನುವಾರ


36.



ಚಿತ್ರದಲ್ಲಿನ ಗಡಿಯಾರವು ಸೂಚಿಸುತ್ತಿರುವ ಸಮಯ ;


- A. 12 ಗಂಟೆ
B. 3 ಗಂಟೆ
C. 4 ಗಂಟೆ
D. 2 ಗಂಟೆ

37.




ಈ ಆಕೃತಿಯ ಸುತ್ತಳತೆ

- A. 10 cm
B. 11 cm
C. 20 cm
D. 21cm



ABCDE ಆಕೃತಿಯ ಸುತ್ತಳತೆ 42cm ಆದರೆ CD ಯ ಉದ್ದ :

- A. 12 cm
- B. 10 cm
- C. 5 cm
- D. 8 cm



ಗ್ರಾಫ್ ಹಾಳೆಯಲ್ಲಿ ಪ್ರತಿ ಚೌಕದ ವಿಸ್ತೀರ್ಣ 1 ಚದರ ಸೆಂಟಿಮೀಟರ್ ಆದರೆ. ಹಾಳೆಯ ಮೇಲಿರುವ ಆಕೃತಿಯ ವಿಸ್ತೀರ್ಣ (ಚದರ ಸೆಂಟಿಮೀಟರ್‌ನಲ್ಲಿ) :

- A. 18
- B. 15
- C. 21
- D. 20

40. 8,354 ರ ಹಿಂದಿನ ಸಂಖ್ಯೆ :

- A. 8,254
- B. 8,355
- C. 8,353
- D. 8,344

41. 5,312 ರ ವಿಸ್ತರಣಾ ರೂಪ :

- A. $5 \times 1000 + 3 \times 10 + 1 \times 100 + 2 \times 1$
- B. $5 \times 1000 + 3 \times 1 + 2 \times 100 + 1 \times 1$
- C. $5 \times 1000 + 3 \times 100 + 1 \times 10 + 2 \times 10$
- D. $5 \times 1000 + 3 \times 100 + 1 \times 10 + 2 \times 1$

42. 4318 ರಲ್ಲಿ 4 ರ ಸ್ಥಾನಬೆಲೆ ಮತ್ತು ಮುಖ ಬೆಲೆಯ ವ್ಯತ್ಯಾಸ :

- A. 3,996
- B. 3,998
- C. 4,004
- D. 3,906

43. 7324, 3742, 4237, 2547, 8005 ಈ ಸಂಖ್ಯೆಗಳನ್ನು ಇಳಿಕೆ ಕ್ರಮದಲ್ಲಿ ಬರೆದಾಗ :

- A. 8005, 7324, 3742, 4237, 2547
- B. 8005, 4237, 7324, 3742, 2547
- C. 8005, 7324, 2547, 4237, 3742
- D. 8005, 7324, 4237, 3742, 2547

44. 3, 7, 0, 4 ಈ ಎಲ್ಲಾ ಅಂಕಗಳನ್ನು ಒಮ್ಮೆ ಉಪಯೋಗಿಸಿ ರಚಿಸಬಹುದಾದ ನಾಲ್ಕು ಅಂಕಿಯ ಅತಿ ದೊಡ್ಡ ಸಂಖ್ಯೆ :

- A. 7304 B. 7043
C. 7403 D. 7430

45. ಒಂದು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 3748 ಗಂಡಸರು, 4214 ಹೆಂಗಸರು ಹಾಗೂ 1245 ಮಕ್ಕಳು ಇದ್ದಾರೆ. ಈ ಪಟ್ಟಣ ಪಂಚಾಯ್ತಿಯ ಒಟ್ಟು ಜನಸಂಖ್ಯೆ :

- A. 9,307 B. 9,207
C. 9,702 D. 9,407

46. $\begin{array}{r} 43a7 \\ 392b \\ \hline 8241 \end{array}$ ಇಲ್ಲಿ ನೀಡಿರುವ ನಾಲ್ಕು ಸಂಖ್ಯೆಗಳ ಸಂಕಲನದಲ್ಲಿ a ಮತ್ತು b ಗಳನ್ನು ಸೂಚಿಸುವ ಅಂಕಗಳು :

- A. a=1, b=5 B. a=2, b=4
C. a=1, b=4 D. a=4, b=1

47. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ನಡೆಸಲು ದಾನಿಗಳಿಂದ ₹ 9450 ಸಂಗ್ರಹಿಸಲಾಯಿತು. ವಾರ್ಷಿಕೋತ್ಸವದ ನಂತರ ₹ 1740 ಉಳಿದರೆ ವಾರ್ಷಿಕೋತ್ಸವ ಸಂಘಟನೆಗೆ ಆದ ಖರ್ಚು :

- A. ₹7,710 B. ₹8,710
C. ₹6,710 D. ₹7,740


48. 5836 ರಿಂದ 4974ನ್ನು ಕಳೆದಾಗ ಬರುವ ಉತ್ತರ :

- A. 962 B. 862
C. 762 D. 560

49. 7 ಮತ್ತು 1 ರ ಗುಣಲಬ್ಧ :

- A. 1 B. 71
C. 17 D. 7

50. ಕರ್ಣೀಯ ವಿಧಾನದಲ್ಲಿ ಗುಣಾಕಾರದ ಪ್ರಕ್ರಿಯೆಯನ್ನು ಗಮನಿಸಿ, ಇದರಲ್ಲಿ A, B ಮತ್ತು C ಸೂಚಿಸುವ ಸಂಖ್ಯೆಗಳು :



- A. A = 8, B = 2, C = 5
B. A = 2, B = 8, C = 5
C. A = 5, B = 8, C = 2
D. A = 8, B = 5, C = 6

51. ರಂಗಪ್ಪನು ತನ್ನ ಮಗನಿಗಾಗಿ ₹300 ಬೆಲೆಯ 4 ಬ್ಯಾಟುಗಳನ್ನು ಮತ್ತು ₹80 ಬೆಲೆಯ 3 ಬಾಲುಗಳನ್ನು ಖರೀದಿಸಿದರೆ. ರಂಗಪ್ಪನು ಅಂಗಡಿಯವನಿಗೆ ನೀಡಬೇಕಾದ ಹಣ :

- A. ₹1,340 B. ₹2,440
C. ₹1,440 D. ₹3,440

52. 76×34 ರಲ್ಲಿ ಗುಣ್ಯ ಮತ್ತು ಗುಣಕವನ್ನು ಸಮೀಪದ 10ಕ್ಕೆ ಅಂದಾಜು ಮಾಡಿದಾಗ, ಗುಣಲಬ್ಧವು :

- A. 3,200 B. 2,100
C. 2,800 D. 2,400


53. 3,648ನ್ನು 8 ರಿಂದ ಭಾಗಿಸಿದಾಗ ದೊರೆವ ಭಾಗಲಬ್ಧ :

- A. 456 B. 466
C. 356 D. 366

54. ರಾಜೀವಪ್ಪನು ತನ್ನ ಬಳಿಯಿರುವ ₹5000ನ್ನು ಇಬ್ಬರು ಮಕ್ಕಳಿಗೆ ಸಮನಾಗಿ ಹಂಚುತ್ತಾನೆ. ನಂತರ ಉಳಿದ ₹1500ನ್ನು ಸರ್ಕಾರಿ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ನೀಡಿದರೆ, ಇಬ್ಬರು ಮಕ್ಕಳ ಪಡೆದ ತಲಾವಾರು ಹಣ :

- A. ₹1,350 B. ₹1,750
C. ₹1,250 D. ₹1,450

55. ಕೊಟ್ಟಿರುವ ಚಿತ್ರದಲ್ಲಿ 'O' ವೃತ್ತ ಕೇಂದ್ರವಾಗಿದೆ. ವೃತ್ತದಲ್ಲಿ ಎಳೆದಿರುವ ಒಟ್ಟು ವ್ಯಾಸಗಳ ಸಂಖ್ಯೆ :



- A. 4
B. 3
C. 1
D. 5

56. 500 ರಲ್ಲಿ 200ನ್ನು ಕಳೆದಾಗ ಬರುವ ಉತ್ತರ :

- A. 100 B. 300
C. 200 D. 400

57. $40 \times 6 = 4 \times \square \times 6$ ಬಿಟ್ಟ ಸ್ಥಳದಲ್ಲಿ ಬರೆಯ ಬೇಕಾದ ಸರಿಯಾದ ಅಂಕಿ :

- A. 10
- B. 40
- C. 0
- D. 5


58. ಭಿನ್ನರಾಶಿ $\frac{2}{3}$ ರಲ್ಲಿ ಅಂಶ :

- A. 3
- B. 4
- C. 1
- D. 2

59. $\frac{1}{3}$ ರ ಸಮಾನ ಭಿನ್ನರಾಶಿಯ ಅಂಶ 7 ಆದರೆ, ಅದರ ಭೇದ :

- A. 5
- B. 7
- C. 21
- D. 24

60. ಈ ಚಿತ್ರದಲ್ಲಿ ಛಾಯೀಕರಿಸಿದ ಭಾಗದ ದಶಮಾಂಶ ರೂಪ :



- A. 0.3
- B. 0.03
- C. 0.003
- D. 3/10